



CIN L99999MH1996PLC132983

Regd Office: IIFL House Sun InfoTech Park Road No.16V Plot No.B-23, MIDC Thane Industrial Area Wagle Estate Thane - 400604  
Tel: (91 -22)3929 4000 / 4103 5000/ 62727000 Fax (91 -22 2580 6654  
E-Mail id - Secretarial@iifl.com Website:- www.iiflsecurities.com

**PUBLIC NOTICE**

Notice is hereby given that Mr. DARSHAK MAHESH RUPANI the Authorised Person of IIFL SECURITIES LIMITED, registered trading member, having his registration with BSE,NSE Ltd. bearing No. NSE : AP1493572341, BSE :- AP01017901158779, having office at 1101 Neelkanth Tower Plot no 206, Gardodia Nagar,Mumbai- PIN -400077, is terminated by the undersigned on 10/05/2024, and is in process of closure. Hence, any person henceforth dealing with the above mentioned Authorised Person should do so at their own risk. IIFL Securities Limited, shall not be liable for any dealings with them.

Date : 29/05/2024\_ Authorised Signatory  
Place : Mumbai\_ IIFL Securities Limited.

For any information/request/queries/placing orders we request you to contact on 022-40071000/ Email Id- cs@iifl.com .



CIN L99999MH1996PLC132983

Regd Office: IIFL House Sun InfoTech Park Road No.16V Plot No.B-23, MIDC Thane Industrial Area Wagle Estate Thane - 400604  
Tel: (91 -22)3929 4000 / 4103 5000/ 62727000 Fax (91 -22 2580 6654  
E-Mail id - Secretarial@iifl.com Website:- www.iiflsecurities.com

**PUBLIC NOTICE**

Notice is hereby given that Mr. PARESH C THAKKAR the Authorised Person of IIFL SECURITIES LIMITED, registered trading member, having his registration with BSE,NSE Ltd. bearing No. NSE : AP1493113261, BSE :- AP01017901125148, having office at C-104, Ratnadeep Green Flats, Near MM Vora Showroom Dabhoi Road, Vadodara Sata Tal PIN- 390025, is terminated by the undersigned on 03/05/2024, and is in process of closure. Hence, any person henceforth dealing with the above mentioned Authorised Person should do so at their own risk. IIFL Securities Limited, shall not be liable for any dealings with them.

Date : 29/05/2024\_ Authorised Signatory  
Place : Mumbai\_ IIFL Securities Limited.

For any information/request/queries/placing orders we request you to contact on 022-40071000/ Email Id- cs@iifl.com .



Navigate your next

**Infosys Limited**

Corporate Identity Number (CIN): L85110KA1981PLC013115  
Regd. Office: Electronics City, Hosur Road, Bengaluru - 560 100.  
Phone: 91 80 2852 0261, Fax: 91 80 2852 0362  
investors@infosys.com, www.infosys.com

**NOTICE OF THE 43<sup>rd</sup> ANNUAL GENERAL MEETING TO BE HELD OVER VIDEO CONFERENCE, RECORD DATE, FINAL AND SPECIAL DIVIDEND INFORMATION**

- Shareholders may note that the 43<sup>rd</sup> Annual General Meeting (AGM) of the Company will be held over video conference and other audio visual means (VC) on Wednesday, June 26, 2024, at 4:00 p.m. IST in compliance with General Circular 09/2023 dated September 25, 2023 issued by the Ministry of Corporate Affairs (MCA) and SEBI/HO/CFD/PoD-2/P/CIR/2023/167 dated October 7, 2023 issued by SEBI (hereinafter collectively referred to as "the Circulars") and all other applicable laws, to transact the business that will be set forth in the Notice of the Meeting.
- In compliance with the above circulars, electronic copies of the Notice of the AGM and Integrated Annual Report for the financial year 2023-24 will be sent to all the shareholders whose email ids are registered with the Company/Depository Participant(s). Shareholders holding shares in dematerialized mode, are requested to register their email id and mobile numbers with their relevant depositories through their depository participants and shareholders holding shares in physical mode are requested to furnish details to the Company's Registrar and Share Transfer Agent ("RTA"), KFin Technologies Limited, at einward.ris@kfintech.com. Notice of the 43<sup>rd</sup> AGM and Integrated Annual Report 2023-24 will also be made available on the Company's website, at www.infosys.com, stock exchange websites and on the NSDL's website, at https://www.evoting.nsdl.com
- Shareholders who have not registered their email address will have an opportunity to cast their vote remotely on the business as set forth in the Notice of the AGM through remote e-voting or through e-voting system during the AGM. The manner of voting remotely for shareholders holding shares in dematerialized and physical mode will be provided in the Notice to the shareholders.
- Shareholders may note that the Board of Directors, at its meeting, held on April 18, 2024, has recommended a final dividend of ₹20/- per equity share for the financial year ended March 31, 2024 and additionally, a special dividend of ₹8/- per equity share. The record date for the purpose of final and special dividend is May 31, 2024. The final and special dividend, once approved by the shareholders in the ensuing AGM, will be paid on July 01, 2024 through various modes. To avoid delay in receiving dividend, shareholders are requested to update their KYC with their depositories (where shares are held in dematerialized mode) and with the RTA (where shares are held in physical mode) to receive dividend directly into their bank account on the payout date.
- Shareholders whose shareholding is in electronic mode are requested to notify any change in address or bank account details to their respective depository participant(s). Shareholders whose shareholding is in physical mode are requested to opt for the Electronic Clearing System (ECS) mode to receive dividend on time, in line with the Circulars. We urge shareholders to utilize the ECS for receiving dividends.
- Shareholders who wish to register their email address/bank account mandate may follow the below instructions:

<b>Dematerialized Holding</b>	Register / update the details in your demat account, as per the process advised by your Depository Participant.
<b>Physical Holding</b>	Register/update the details in the prescribed Form ISR-1 and other relevant forms with RTA of the Company, KFin Technologies Limited, at einward.ris@kfintech.com Shareholders may download the prescribed forms from the Company's website at https://www.infosys.com/investors/shareholder-services/investors-service.html Shareholders may also refer to Frequently Asked Questions ("FAQs") on the Company's website at https://www.infosys.com/investors/shareholder-services/faqs.html

- Shareholders may note that the Income-tax Act, 1961, ("the IT Act") as amended by the Finance Act, 2020, mandates that dividend paid or distributed by the Company on or after April 01, 2020 shall be taxable in the hands of shareholders. The Company shall therefore be required to deduct tax at source ("TDS") at the time of making the payment of final and special dividend. In order to enable us to determine the appropriate TDS rate as applicable, shareholders are requested to submit relevant documents, as specified in the below paragraphs, in accordance with the provisions of the IT Act.

**For resident shareholders**, taxes shall be deducted at source under Section 194 of the IT Act, as follows:

Shareholders having valid Permanent Accounting Number (PAN)	10%* or as notified by the Government of India
Shareholders not having PAN / valid PAN	20% or as notified by the Government of India

\* As per the Finance Act, 2021, Section 206AB has been inserted effective July 01, 2021, wherein the higher rate of tax (twice the specified rate) would be applicable on payment made to a shareholder who is classified as 'Specified Person' as defined under the provisions of the aforesaid Section.

\* As per Section 139AA of the IT Act, every person who has been allotted a PAN and is eligible to obtain Aadhaar, shall be required to link the PAN with Aadhaar. In case of failure to comply with this, the PAN allotted shall be deemed to be invalid / inoperative and he shall be liable to all consequences under the Act and tax shall be deducted at the higher rates as prescribed under the Act.

However, no tax shall be deducted on the dividend payable to a resident individual shareholder if the total dividend to be received by them during financial year 2023-24 does not exceed ₹5,000/-, and also in cases where shareholders provide Form 15G / Form 15H (Form 15H is applicable to resident individual shareholders aged 60 years or more), subject to conditions specified in the IT Act. Resident shareholders may also submit any other document as prescribed under the IT Act to claim a lower /nil withholding of tax. PAN is mandatory for shareholders providing Form 15G / 15H or any other document as mentioned above.

**For non-resident shareholders**, taxes are required to be withheld in accordance with the provisions of Section 195 and other applicable sections of the IT Act, at the rates in force. The withholding tax shall be at the rate of 20%\*\* (plus applicable surcharge and cess) or as notified by the Government of India on the amount of dividend payable. However, as per Section 90 of the IT Act, non-resident shareholders have the option to be governed by the provisions of the Double Tax Avoidance Agreement (DTAA), read with Multilateral Instrument (MLI) between India and the country of tax residence of the shareholders, if they are more beneficial to them. For this purpose, i.e., to avail the benefits under the DTAA read with MLI, non-resident shareholders will have to provide the following:

- Copy of the PAN card allotted by the Indian income tax authorities duly attested by the shareholders or details as prescribed under rule 37BC of Income-tax Rules, 1962.
- Copy of Tax Residency Certificate for the financial year 2023-24 obtained from the revenue or tax authorities of the country of tax residence, duly attested by shareholders.
- Electronic Form 10F as per notification no. 03/2022 dated July 16, 2022 issued by the Central Board of Direct Tax [Notification can be read under notification-no-3-2022-systems.pdf (incometaxindia.gov.in)]. Form 10F can be obtained electronically through the e-filing portal of the income tax website at https://www.incometax.gov.in/iec/foportal
- Self-declaration by the shareholders of having no permanent establishment in India in accordance with the applicable tax treaty
- Self-declaration of beneficial ownership by the non-resident shareholder
- Any other documents as prescribed under the IT Act for lower withholding of taxes if applicable, duly attested by the shareholders.

In case of Foreign Institutional Investors ("FII") / Foreign Portfolio Investors ("FPI"), tax will be deducted under Section 196D of the IT Act @ 20%\*\* (plus applicable surcharge and cess) or rate provided in relevant DTAA, read with MLI, whichever is more beneficial, subject to the submission of the above documents, if applicable.

\*\*As per the Finance Act, 2021, Section 206AB has been inserted effective July 01, 2021, wherein the higher rate of tax (twice the specified rate) would be applicable on payment made to a shareholder who is classified as 'Specified Person' as defined under the provisions of the aforesaid section. However, in case a non-resident shareholder or a non-resident FPI / FII, the higher rate of tax as mentioned in Section 206AB shall not apply if such non-resident does not have a permanent establishment in India.

The aforementioned documents are required to be uploaded on the shareholder portal at https://www.infosys.com/investors/shareholder-services/dividend-tax.html on or before June 07, 2024. Shareholders are requested to visit https://www.infosys.com/investors/shareholder-services/dividend-tax.html for more instructions and information on this subject. No communication would be accepted from shareholders after June 07, 2024 regarding tax-withholding matters. Shareholders may write to dividend.tax@infosys.com for any clarifications on this subject.

TDS certificates in respect of tax deducted, if any, can be subsequently downloaded from the shareholder's portal. Shareholders can also check their tax credit in Form 26AS from the e-filing account at https://www.incometax.gov.in/iec/foportal or "View Your Tax Credit" on https://www.tdscpc.gov.in

- Notice of the 43<sup>rd</sup> AGM will be sent to the shareholders in accordance with the applicable laws on their registered email id in due course.

For Infosys Limited

Bengaluru, India  
May 30, 2024

Sd/-  
A.G.S. Manikantha  
Company Secretary



CIN L99999MH1996PLC132983

Regd Office: IIFL House Sun InfoTech Park Road No.16V Plot No.B-23, MIDC Thane Industrial Area Wagle Estate Thane - 400604  
Tel: (91 -22)3929 4000 / 4103 5000/ 62727000 Fax (91 -22 2580 6654  
E-Mail id - Secretarial@iifl.com Website:- www.iiflsecurities.com

**PUBLIC NOTICE**

Notice is hereby given that Mr. SANDEEP ARUN DEMAPURE the Authorised Person of IIFL SECURITIES LIMITED, registered trading member, having his registration with BSE,NSE And MCX Ltd. bearing No. BSE: AP01017901158779, NSE: AP1493094921, and MCX: MCX/AP/162700, having office at MAHAVIR CO-OP SOC, AGARBHAG, JASHINGPUR, DIST KOLHAPUR, PIN416101, MAHARASHTRA, is terminated by the undersigned on 19/03/2024, and is in process of closure. Hence, any person henceforth dealing with the above mentioned Authorised Person should do so at their own risk. IIFL Securities Limited, shall not be liable for any dealings with them.

Date : 29/05/2024\_ Authorised Signatory  
Place : Mumbai\_ IIFL Securities Limited.

For any information/request/queries/placing orders we request you to contact on 022-40071000/ Email Id- cs@iifl.com .

**TAAL ENTERPRISES LIMITED**

Regd. Office:AKR Tech Park, 3rd Floor, C Block, Sy # 112 Krishna Reddy Industrial Area, 7th Mile, Hosur Road, Singasandra, Bangalore South, Bangalore - 560068, Karnataka, India  
Phone : 080-67300200, E-mail : secretarial@taalent.co.in, Website : www.taalent.co.in, CIN : L74110KA2014PLC176836  
Phone : 080-67300200, E-mail : secretarial@taalent.co.in, Website : www.taalent.co.in, CIN : L74110KA2014PLC176836  
EXTRACT OF THE STATEMENT OF CONSOLIDATED FINANCIAL RESULTS FOR THE QUARTER AND YEAR ENDED MARCH 31, 2024 (INR in lakhs, unless otherwise stated)

Sr. No.	Particulars	CONSOLIDATED				
		Quarter ended		Year ended		
		31-Mar-24 (Audited)	31-Dec-23 (Unaudited)	31-Mar-23 (Audited)	31-Mar-24 (Audited)	31-Mar-23 (Audited)
1	Total Income from operations (Net)	4,922.26	4,740.48	4,813.99	19,830.59	16,706.36
2	Net Profit / (Loss) for the period (before Tax, Exceptional and/or Extraordinary items)	1,241.83	1,060.14	1,008.29	5,026.06	4,426.55
3	Net Profit / (Loss) for the period before tax (after Exceptional and/or Extraordinary items)	1,241.83	1,060.14	1,008.29	5,026.06	4,426.55
4	Net Profit / (Loss) for the period after tax (after Exceptional and/or Extraordinary items)	1,001.07	767.74	677.65	3,715.21	3,122.69
5	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	1,065.50	710.88	786.29	3,814.34	3,248.12
6	Equity share capital	311.63	311.63	311.63	311.63	311.63
7	Reserves (excluding Revaluation Reserve) as shown in the Audited Balance Sheet of the previous year	15,915.90	-	12,104.49	15,915.90	12,104.49
8	Earnings Per Share (of Rs. 10/- each) (not annualised):					
	(a) Basic earnings / (loss) per share	32.12	24.64	21.74	119.22	100.20
	(b) Diluted earnings / (loss) per share	32.12	24.64	21.74	119.22	100.20

Notes:  
1. Additional information on standalone financial results is as follows:

Sr. No.	Particulars	Quarter ended		Year ended	
		31-Mar-24 (Audited)	31-Dec-23 (Unaudited)	31-Mar-23 (Audited)	31-Mar-24 (Audited)
1	Revenue from Operations	-	-	-	-
2	Profit / (Loss) before tax	1.66	21.74	6.97	224.95
3	Profit / (Loss) after tax	-4.9	20.46	3.83	165.78

2. The above is an extract of the detailed format of Standalone and Consolidated Financial Results for the quarter and year ended March 31, 2024 filed with the Stock Exchange under Regulation 33 of the SEBI (Listing Obligations and Disclosure Requirements) Regulations, 2015. The full format of the Standalone and Consolidated Financial Results are available on the Stock Exchange website (www.bseindia.com) and also on the Company's website (www.taalent.co.in).  
3. This statement has been reviewed by the Audit Committee and approved by the Board of Directors at their respective meetings held on May 30, 2024.

Place: Pune For TAAL ENTERPRISES LIMITED  
Date: May 30, 2024 Sd/-  
Saill Taneja  
Whole Time Director



**SULA VINEYARDS LIMITED**

(Formerly known as Sula Vineyards Private Limited)  
Regd. Off: 901, Solaris One, N.S. Phadke Marg, Andheri (E) Mumbai - 400069; Tel No.: (022) 61280606  
E-mail: cs@sulawines.com; website: https://sulawineyards.com/; CIN: L15549MH2003PLC139352

**NOTICE OF 21<sup>ST</sup> ANNUAL GENERAL MEETING TO BE HELD THROUGH VIDEO CONFERENCING / OTHER AUDIO-VISUAL MEANS**

Notice is hereby given that the 21<sup>st</sup> Annual General Meeting ("21<sup>st</sup> AGM") of Sula Vineyards Limited ("the Company") will be convened on Wednesday, 26<sup>th</sup> June, 2024, at 11:00 A.M. (IST) through Video Conferencing ("VC")/Other Audio-Visual Means ("OAVM") facility as per the applicable provisions of the Companies Act, 2013 and rules framed thereunder ("the Act") read with General Circular Nos. 20/2020, 10/2022 and 09/2023 dated 5<sup>th</sup> May 2020, 28<sup>th</sup> December 2022 and 25<sup>th</sup> September 2023 respectively, and other relevant circulars issued by the Ministry of Corporate Affairs and the Securities and Exchange Board of India in this regard (hereinafter collectively referred to as the "Circulars"). The deemed venue for the 21<sup>st</sup> AGM shall be the Registered Office of the Company. As the 21<sup>st</sup> AGM is being held through VC/OAVM, physical presence of the members at the venue is not required.

In compliance with the above Circulars, electronic copies of the Notice of the 21<sup>st</sup> AGM and the Annual Report for the financial year 2023-2024 will be sent only by email to all those members, whose email addresses are registered with the Company / Depository Participant(s) ("Depository"). The Notice of the 21<sup>st</sup> AGM and the Annual Report will also be available on the website of the Company i.e. https://sulawineyards.com/ and the website of BSE Limited i.e. www.bseindia.com and National Stock Exchange of India Limited at www.nseindia.com. Members can join and participate in the 21<sup>st</sup> AGM through VC/OAVM facility only. The instructions for joining the 21<sup>st</sup> AGM and the manner of participation in the remote electronic voting or casting vote through the e-voting system during the 21<sup>st</sup> AGM will be provided in the Notice of the 21<sup>st</sup> AGM. Members participating in 21<sup>st</sup> AGM through VC/OAVM facility shall be counted for the purpose of reckoning the quorum under Section 103 of the Act.

Members who have not yet registered their email addresses are requested to register the same with their DPs in case the shares are held by them in electronic form and with M/s KFin Technologies Limited in case the shares are held by them in physical form for receiving all communication including Annual Report, Notices, Circulars, etc. from the Company electronically.

We request you to provide the ISR -1 and 2 Forms for the update of KYC and signature respectively. As email id updation is part of KYC, you may download the form from the link given below: https://ris.kfintech.com/client/services/isc/default.aspx#

Members holding shares in physical form and/or who have not registered their email addresses with the Company can obtain Notice of the 21<sup>st</sup> AGM, Annual Report and/or login details for joining the 21<sup>st</sup> AGM through VC/OAVM facility including e-voting, or any future communication, by sending following documents by email to cs@sulawines.com

- A signed request letter mentioning your name, folio number, email address and complete address.
- Self attested scanned copy of the PAN Card; and
- Self attested scanned copy of AADHAR Card in support of the address of the members as registered with the Company.

Members holding shares in demat form are requested to update their email address/ Electronic Bank Mandate with their Depository. Members who have not updated their mandate for receiving the dividends directly in their bank account(s) through Electronic Clearing Service or any other means ("Electronic Bank Mandate"), can register their Electronic Bank Mandate to receive dividends directly into their bank account electronically, by sending following details/ document in addition to the documents mentioned in para 4 above by email to cs@sulawines.com

- Name and Branch of Bank in which dividend is to be received and Bank Account type.
- Bank Account Number allotted by your bank after implementation of Core Banking Solutions.
- 11-digit IFSC; and
- Self attested scanned copy of cancelled cheque bearing the name of the member or first holder in case shares are held jointly.

The record date for determining entitlement of members to the final dividend for the financial year ended 31<sup>st</sup> March, 2024, if approved at the 21<sup>st</sup> AGM, is Wednesday, 22<sup>nd</sup> May 2024.

Pursuant to Income Tax Act, 1961 ("the IT Act"), dividend income is taxable in the hands of the members and the Company is required to deduct tax at source ("TDS") from dividend paid to the members at prescribed rates in the IT Act. For the prescribed rates for various categories, conditions for Nil / preferential TDS and details / documents required thereof, members are requested to refer to the IT Act and Notice of the 21<sup>st</sup> AGM. In general, to enable compliance with TDS requirements, members are requested to complete and / or update their Residential Status, PAN, Category as per the IT Act with their Depository or in case shares are held in physical form with the Company by sending email to cs@sulawines.com.

In the event the Company is unable to pay the dividend to any member by electronic mode, due to non-registration of the Electronic Bank Mandate and for any other reasons, the Company shall dispatch the dividend warrant/ demand draft to such member, as soon as possible.

The above information is being issued for the information and benefit of all the members of the Company and is in compliance with the Act and the Circulars.

For Sula Vineyards Limited  
Sd/-  
Ruchi Sathe  
Company Secretary & Compliance Officer

Date: 30<sup>th</sup> May 2024  
Place: Mumbai

**KAJARIA CERAMICS LIMITED**

CIN: L26924HR1985PLC056150

Regd. Office: SF-11, Second Floor, JMD Regent Plaza, Mehrauli Gurgaon Road, Village Sikanderpur Ghosi, Gurgaon, Haryana 122001  
Tel. No. : +91-124-4081281 Email id: investors@kajariaceramics.com  
Website: www.kajariaceramics.com

**NOTICE**

**(For the kind attention of Shareholders of the Company)**  
Sub: Transfer of Equity Shares of the Company to Investor Education and Protection Fund ("IEPF")

This NOTICE is published pursuant to the provisions of the Companies Act, 2013 read with the Investor Education and Protection Fund Authority (Accounting, Audit, Transfer and Refund) Rules, 2016 and subsequent amendments thereto (the "IEPF Rules").

The IEPF Rules, inter-alia, contain provisions for transfer of all shares in respect of which dividend has not been paid or claimed by the shareholder for seven consecutive years or more, in the name of Investor Education and Protection Fund and the shares shall be credited to the Demat Account of the IEPF Authority, within 30 days of such shares becoming due to be transferred to the IEPF.

Pursuant to the IEPF Rules, the unclaimed dividend for the financial year 2016-17 will become due for transfer in favour of the IEPF Authority on September 13, 2024 and accordingly, the shares are to be transferred to the IEPF Authority within 30 days i.e. by October 12, 2024.

Complying with the requirements set out in the IEPF Rules, the Company is also communicating individually to the concerned shareholders whose shares are liable to be transferred to IEPF Authority under the said Rules for taking appropriate action(s).

**The Company has uploaded the details of such shareholders and shares due for transfer to IEPF on its website at www.kajariaceramics.com. Shareholders are requested to refer to the web-link https://www.kajariaceramics.com/pdf/Shareholders\_Details-IEPF-Rules-2016-2016-17.pdf to verify the details of the shares liable to be transferred to the IEPF Authority.**

Shareholders may kindly note that both the unclaimed dividend and corresponding shares transferred to IEPF Authority including all benefits accruing on such shares, if any, can be claimed back by them from IEPF Authority after following the procedure prescribed by the IEPF Rules.

The concerned shareholders, holding shares in physical form and whose shares are liable to be transferred to IEPF Authority, may note that the Company would be issuing duplicate share certificate(s) in lieu of the original share certificate(s) held by them for the purpose of transfer of shares to IEPF Authority as per the IEPF Rules and upon such issue, the Company shall inform the depository by way of corporate action to convert the duplicate share certificate(s) into demat form and transfer in favour of IEPF Authority. The original share certificate(s) which stand registered in their name will stand automatically cancelled and be deemed non-negotiable. Concerned shareholders holding shares in demat form may note that the Company shall inform the depository by way of corporate action for transfer of shares in favour of IEPF Authority.

The shareholders may further note that the details uploaded by the Company on its website should be regarded and shall be deemed adequate notice in respect of issue of duplicate share certificate(s) by the Company for the purpose of transfer of shares to IEPF Authority pursuant to the IEPF Rules.

In case the Company does not receive any communication from the concerned shareholders by September 13, 2024, the Company shall with a view to adhering with the requirements of the IEPF Rules, transfer the shares to IEPF Authority in accordance with the IEPF Rules. Please note that no claim shall lie against the Company in respect of unclaimed dividend and shares transferred to IEPF Authority pursuant to the IEPF Rules.

Please also note that pursuant to the SEBI Circular No. SEBI/HO/MIRSD/MIRSD-PoD-1/P/CIR/2023/37 dated March 16, 2023, shareholders holding shares in physical mode need to update their KYC details (including PAN/contact details/bank details, nomination details, specimen signature) with the Company and effective from April 1, 2024, payment of dividend will only be made through electronic mode. Thus, you are requested to kindly get updated KYC details including your bank account details etc. with the Company / its RTA.

For any queries on the above matter, Shareholders are requested to contact the Company's Registrar and Transfer Agent ("RTA") - **MCS Share Transfer Agent Limited**, Mr. Ajay Dalal, F-65, First Floor, Okhla Industrial Area, Phase-1, New Delhi-110020. Tel.: 011-41406149-52; Email: helpdeskdelhi@mcsregistrars.com

For Kajaria Ceramics Limited  
Sd/-  
R.C. Rawat  
COO (A&T) & Company Secretary

Place: New Delhi  
Date: May 30, 2024

